

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ  
ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು  
(ಮತ್ತಿಕೆರೆ)ಲುಪ್‌ವಿಭಾಗಕ್ಕೆ  
ಸಂಬಂಧಿಸಿದ 4(1)(ಬಿ)(1) ರಿಂದ 4(1)(ಬಿ)(17) ರವರೆಗೆ  
ಮಾಹಿತಿಯ ವಿವರಗಳು

### **Section 4(1)(b)(i)- Organisational structure, aims and functions**

<b>Sl. No.</b>	<b>Name of the Organisation</b>	<b>Address</b>	<b>Aims</b>	<b>Functions</b>
1	AEE Mathikere	Officer of the Asst. Executive Engineer, Mathikere sub-division, Nethaji Circle, Mathikere Bengaluru-560003.	ಸಹಾಯಕ ಕಾರ್ಯವಾಲಕ ಅಭಿಯಂತರರು (ಮತ್ತಿಕೆರೆ) ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ವಾರ್ಡ್ ಸಂಖ್ಯೆ 35, 36 ಮತ್ತು 45ರಲ್ಲಿನ ಕಾಮಗಾರಿ ಕೆಲಸಗಳ ಮೇಲುಸ್ವಾರಿ ಮತ್ತು ಸದರಿ ವಾರ್ಡ್‌ಗಳಲ್ಲಿನ ವಸತಿ ಕಟ್ಟಡಗಳ ನೀರು ಮತ್ತು ಒಳಚರಂಡಿ ಹಾಗೂ ವಿದ್ಯುತ್ ಸಂಪರ್ಕಕ್ಕಾಗಿ ರಸ್ತೆ ಅಗೆತದ ಅನುಮತಿ ನೀಡುವುದು ಹಾಗೂ ಅನಧಿಕೃತ, ನಕ್ಷೆಗೆ ವ್ಯತಿರೆಕ್ತವಾಗಿ ಕಟ್ಟಡಗಳ ಬಗ್ಗೆ ಕ್ರಮ ಕೈಗೊಳ್ಳುವುದು. ಸಾರ್ವಜನಿಕರ ಕುಂಡುಕೊರತೆ ನಿರಾರಜೆ ಬಗ್ಗೆ ಕ್ರಮ ತೆಗೆದುಕೊಳ್ಳುವುದು.	

### **Section 4(1)(b)(ii)- Powers and duties of officers and employees**

<b>Sl. No.</b>	<b>Designation of the official/ employee</b>	<b>Duties allotted</b>	<b>Powers</b>
1	ಸಹಾಯಕ ಕಾರ್ಯನಿರ್ವಹಕ ಅಭಿಯಂತರರು	ಕಳೆಗೆ ನಿರ್ವಹಣೆ ಹಾಗೂ ವಾರ್ಡ್‌ಗಳ ಉಸುವ್ತಾರಿ	<ul style="list-style-type: none"> <li>* ಉಪವಿಭಾಗದ ಕಾಮಗಾರಿ ಕೆಲಸ ಕಾರ್ಯಗಳ ಮೇಲ್ಬಿಂಬಣೆ ಮಾಡುವುದು ಹಾಗೂ ಚೆಕ್ ಮೇಜರ್‌ಮೆಂಟ್ ಮಾಡುವುದು.</li> <li>* ತಮ್ಮ ಉಪವಿಭಾಗದ ಸಹಾಯಕ/ಕಿರಿಯ ಅಭಿಯಂತರರುಗಳ ಕೆಲಸ ಕಾರ್ಯಗಳ ಮೇಲ್ಬಿಂಬಣೆ ಮತ್ತು ಪರಿಶೀಲಿಸಿ ಮಾಡುವುದು.</li> <li>* ನೀರು, ಒಳಚರಂಡಿ ಹಾಗೂ ವಿದ್ಯುತ್ ಸಂಪರ್ಕದ ರಸ್ತೆ ಅಗೆತಗಳಿಗೆ ಅನುಮತಿ ನೀಡುವುದು.</li> <li>* ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ಮಹಾನಗರ ಪಾಲಿಕೆ ಕಟ್ಟಡಗಳ ಪರಿವೀಕ್ಷೆ ಹಾಗೂ ಅದರ ಸ್ಥಿತಿಗಳಿಗೆ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ಮಾಡುವುದು.</li> <li>* ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ರಸ್ಗಳ ಪರಿವೀಕ್ಷೆ ಹಾಗೂ ವರದಿ ಮಾಡುವುದು.</li> <li>* ಶಾಸಕಿ ಕಟ್ಟಡಗಳ ಪರಿಶೀಲನೆ, ನಕ್ಷೆಗೆ ವ್ಯತಿರೆಕ್ತವಾಗಿ ನಿರ್ಮಾಣವಾಗುತ್ತಿರುವ ಕಟ್ಟಡಗಳ ಬಗ್ಗೆ ಕ್ರಮ ಹಾಗೂ ಮೇಲಾಧಿಕಾರಿಗಳಿಗೆ ವರದಿ ಮಾಡುವುದು.</li> <li>* ಸಾರ್ವಜನಿಕರಿಂದ ಬರುವ ದೂರುಗಳನ್ನು ಪರಿಶೀಲಿಸಿ ಅನಧಿಕೃತ, ನಕ್ಷೆಗೆ ವ್ಯತಿರೆಕ್ತವಾಗಿ ಕಟ್ಟಡಗಳ ಬಗ್ಗೆ ಕ್ರಮ ಕೈಗೊಳ್ಳುವುದು.</li> <li>* ಕಾಮಗಾರಿ ಕೆಲಸಗಳ ಅಂದಾಜು ಪಟ್ಟಿಗಳ ಪರಿಶೀಲಿಸಿ ಹಾಗೂ ಮಂಜೂರಾತಿಗಾಗಿ ಮೇಲಾಧಿಕಾರಿಗಳಿಗೆ ಮಂಡಿಸುವುದು.</li> <li>* ಶಿಥಿಲಾವಸ್ಥೆ ಹಾಗೂ ಅಪಾಯಕಾರಿ ಸ್ಥಿತಿಯಲ್ಲಿರುವ ಕಟ್ಟಡಗಳ ಪರಿಶೀಲನೆ ಹಾಗೂ ವರದಿ ಮಾಡುವುದು.</li> <li>* ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗದವರ ವೇತನ ಬಟವಾಡೆ ಹಾಗೂ ನಿರ್ವಹಣೆ.</li> <li>* 2400 ಚದರಡಿಯೋಳಗಿನ ನಿರ್ವಹಣೆ ವಸತಿ ಕಟ್ಟಡ ನಿರ್ಮಾಣ ಮಾಡಲು ನಕ್ಷೆ ಮಂಜೂರು ಮಾಡುವುದು</li> </ul>

<b>Sl. No.</b>	<b>Designation of the official/ employee</b>	<b>Duties allotted</b>	<b>Powers</b>
2	ಸಹಾಯಕ/ಕೆರಿಯ ಅಭಿಯಂತರರು	ವಾದ್ಯಗಳ ಉಸುವ್ವಾರಿ	<ul style="list-style-type: none"> <li>* ಸಹಾಯಕ/ಕೆರಿಯ ಅಭಿಯಂತರರು ತಮ್ಮ ವ್ಯಾಪಿಯ ವಾಡಿನ ಕಾಮಗಾರಿಗಳಿಗೆ ಅವರೇ ಜವಾಬ್ದಾರಾಗಿರುತ್ತಾರೆ.</li> <li>* ವಾಡ್ಯನಲ್ಲಿ ನಿರ್ವಹಿಸಬೇಕಾದ ಕಾಮಗಾರಿಗಳಿಗೆ ಅಂದಾಜು ಪಟ್ಟಿ ತಯಾರಿಸಿ ಮಂಜೂರಾತಿಗಾಗಿ ಸಲ್ಲಿಸಲಾಗುವುದು.</li> <li>* ರಸ್ತೆ ಆಗೆತಕ್ಕ ನಿಗದಿ ಪಡಿಸಿರುವ ದರಗಳಂತೆ ಪರವಾನಿಗೆ ನೀಡಲು ಶಿಥಾರಸ್ನು ಮಾಡುವುದು.</li> <li>* ಡೆಬ್ರೈಸ್ ಮತ್ತು ಸಾರ್ವಜನಿಕ ರಸ್ತೆ ಮತ್ತು ಹಾದಚಾರಿ ರಸ್ತೆಗಳನ್ನು ಹಾಳು ಮಾಡುವವರಿಗೆ ದಂಡ ವಿಧಿಸುವುದು.</li> <li>* ವಾಡಿನಲ್ಲಿ ಜರುಗುವ ಕಾಮಗಾರಿ ಕೆಲಸ ಕಾರ್ಯಗಳ ನಿರ್ವಹಣೆ ಹಾಗೂ ಮಂಜೂರಾದ ಪಟ್ಟಿಯಂತೆ ಕಾಮಗಾರಿ ಕೆಲಸಗಳ ನಿರ್ವಹಣೆ.</li> <li>* ಕಾಮಗಾರಿ ಕೆಲಸಗಳಿಗೆ ಉಪಯೋಗಿಸಲ್ಪಡುವ ಸಾಮಗ್ರಿಗಳ ಗುಣಮಟ್ಟ ಹಾಗೂ ಪರಿಮಾಣವನ್ನು ಪರಿಶೀಲಿಸುವುದು.</li> <li>* ವಾಡ್ಯ ಕೆಲಸಗಳಿಗೆ ಸಂಗ್ರಹಿಸುವ ಸಾಮಗ್ರಿಗಳ ಬಗ್ಗೆ ಸ್ವಾಕ್ಷರು ನಿರ್ವಹಣೆ.</li> <li>* ಕಾಮಗಾರಿ ಕೆಲಸಗಳ ಬಗ್ಗೆ ಎಂ.ಬಿ. ಪುಸಕೆದಲ್ಲಿ ನಮೂದಿಸಿವುದು ಹಾಗೂ ಕಾಮಗಾರಿ ಕೆಲಸಗಳ ಬಿಲ್ಲನ್ನು ತಯಾರಿಸುವುದು.</li> <li>* ಎಲ್ಲಾ ಕಾಮಗಾರಿ ಕೆಲಸಗಳ ನಿರ್ವಹಣೆ ಮಾಡುವುದು.</li> <li>* ಪಾಲಿಕೆಗೆ ಸಂಬಂಧಪಟ್ಟಿಂತೆ ರಸ್ತೆಗಳು, ಬೀದಿಗಳು, ಹಾಗೂ ಹಾದಚಾರಿ ರಸ್ತೆಗಳ ವಿವರಗಳ ವಹಿಯನ್ನು ನಿರ್ವಹಿಸುವುದು.</li> <li>* ತಮ್ಮ ವ್ಯಾಪಿಯ ವಾಡ್ಯನಲ್ಲಿ ಕೆಲಸ ಮಾಡುತ್ತಿರುವ ಕೆಲಸ ಪರಿವೇಶಕರ, ಹಡ್ಡ ಗ್ರಾಂಗ್ ಮೆನ್‌ಗಳ ಮತ್ತು ಗ್ರಾಂಗ್ ಮೆನ್‌ಗಳಿಂದ ಕೆಲಸ ಕಾರ್ಯಗಳ ನಿರ್ವಹಣೆಯಲ್ಲಿ ಸೂಚಿಸುವುದು ಮತ್ತು ಅವರುಗಳ ಕೆಲಸ ಕಾರ್ಯಗಳ ಬಗ್ಗೆ ನಿರ್ವಹಣೆ.</li> <li>* ತಮ್ಮ ವ್ಯಾಪಿಯಲ್ಲಿ ಬರುವ ವಿಧಿಲ, ಅಪಾಯಕಾರಿ ಕಟ್ಟಡಗಳು ಹಾಗೂ ಮರಗಳ ಬಗ್ಗೆ ವರದಿ ಮಾಡುವುದು ಹಾಗೂ ಕ್ರಮ ಕ್ರೇಂಡ್‌ನ್ನು ಮಾಡುವುದು.</li> <li>* ವಾಡಿನಲ್ಲಿ ಅನಧಿಕೃತ, ನಕ್ಷೆಗೆ ಘೃತೀರಿಕ್ತವಾಗಿ ನಿರ್ಮಿಸಲಾದ ಕಟ್ಟಡಗಳಿಗೆ ಕೆ.ಎಂ.ಸಿ ನಿಯಮಾನುಸಾರ ಕ್ರಮ ಕ್ರೇಂಡ್‌ನ್ನು ಮಾಡುವುದು.</li> <li>* ಮೇಲ್ಲಿಟ್ಟ ಅಧಿಕಾರಿಗಳು ಆದೇಶಿಸುವ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು.</li> </ul>
	ಪ್ರಥಮ ದಜ್ಞ ಸಹಾಯಕರು	ಕಟ್ಟೇರಿ ನಿರ್ವಹಣೆ	<ul style="list-style-type: none"> <li>* ಸಿಬ್ಬಂದಿ ವರ್ಗದವರ ವೇತನ ಬಿಲ್ಲಗಳ ನಿರ್ವಹಣೆ, ರಜ್ ಮಂಜೂರಾತಿ, ವೇತನದಲ್ಲಿ ಕಟ್ಟಾವಣೆ ಹಾಗೂ ಸೇವಾ ವಹಿಗಳ ನಿರ್ವಹಣೆ.</li> <li>* ದೃಷ್ಟಿಯಲ್ಲಿ ಸಂಗ್ರಹವಾಗುವ ವಸೂಲಾತಿಯನ್ನು ಬ್ಯಾಂಕಿಗೆ ಜಮೆ ಮಾಡುವುದು.</li> <li>* ವಸೂಲಾತಿಯ ದೈನಂದಿನ ಹಾಗೂ ಮಾಸಿಕ ವಿವರಗಳನ್ನು ಮುಖ್ಯ ಲೆಕ್ಕಾಧಿಕಾರಿಯವರಿಗೆ ಸಲ್ಲಿಸುವುದು.</li> <li>* ಉಪವಿಭಾಗದ ಲಕ್ಷ್ಯ ಪರಿಶೋಧನೆಯ ವರದಿಗಳ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವುದು.</li> <li>* ನಕ್ಷೆ ಮಂಜೂರಾತಿ, ಕಡತ ಹಾಗೂ ವಹಿಗಳ ನಿರ್ವಹಣೆ.</li> <li>* ಸ್ವಾಕ್ಷರು ನಿರ್ವಹಣೆ, ಕಟ್ಟೇರಿಯ ಫೀಲೋಪರ್ಕರಿಂಗಲು ಹಾಗೂ ಲೇಖನ ಸಾಮಗ್ರಿಗಳ ವಹಿಗಳ ನಿರ್ವಹಣೆ.</li> <li>* ಸಹಾಯಕ ಕಾರ್ಯಪಾಲಕ ಅಭಿಯಂತರರು ಕಾಲಕಾಲಕ್ಕೆ ಸೂಚಿಸುವ ಕೆಲಸ ಕಾರ್ಯಗಳ ನಿರ್ವಹಣೆ.</li> <li>* ಆರ್ಟಿಫಿ, ಲೋಕಾಯುಕ್ತ ಮತ್ತು ನ್ಯಾಯಾಂಗ ದಾವಗಳನ್ನು ಕಾಲಕಾಲಕ್ಕೆ ವರದಿಯನ್ನು ಸಲ್ಲಿಸಲು ಅಭಿಯಂತರರಗಳ ಗಮನಕ್ಕೆ ತರುವುದು</li> <li>* ಉಪವಿಭಾಗದ ನಗದು ಮಸ್ತಕ ನಿರ್ವಹಣೆ ಎಸ್.ಬಿ.ಆರ್. ವಹಿ ನಿರ್ವಹಣೆ.</li> </ul>

<b>Sl. No.</b>	<b>Designation of the official/ employee</b>	<b>Duties allotted</b>	<b>Powers</b>
	ಎರಡನೇ ದಜ್ರೆ ಸಹಾಯಕರು	ಕಬೇರಿ ನಿರ್ವಹಣೆ	<ul style="list-style-type: none"> <li>* ಸ್ವೀಕೃತಿ ಮತ್ತು ಟಿಪಾಲು ವಿಭಾಗದ ಕೆಲಸ ಕಾರ್ಯಗಳನ್ನು ನೋಡಿಕೊಳ್ಳುವುದು.</li> <li>* ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ಗ್ಯಾಂಗೋಮನ್‌ಗಳ ವೇತನ ಬಿಲ್ಲಗಳ ನಿರ್ವಹಣೆ, ರಚಾ ಮಂಜೂರಾತಿ, ವೇತನದಲ್ಲಿ ಕಟ್ಟಾವಣೆ ಹಾಗೂ ಸೇವಾವಿಧಿಗಳ ನಿರ್ವಹಣೆ.</li> <li>* ದೀರ್ಘಿಯ ದಜ್ರೆ ಗುಮಾಸ್ತರು ಕಬೇರಿಯ ಮುಖ್ಯಸ್ಥರು ಹಾಗೂ ಪ್ರಥಮ ದಜ್ರೆ ಗುಮಾಸ್ತರಿಗೆ ಕಬೇರಿಯ ತಃತ್ವಗಳ ತಯಾರಿಕೆ ಹಾಗೂ ನಿರ್ವಹಣೆಯಲ್ಲಿ ಸಹಾಯ ಮಾಡುವುದು.</li> <li>* ಸಹಾಯಕ ಕಾರ್ಯವಾಲಕ ಅಭಿಯಂತರರು ಕಾಲಕಾಲಕ್ಕೆ ಸೂಚಿಸುವ ಕೆಲಸ ಕಾರ್ಯಗಳ ನಿರ್ವಹಣೆ.</li> <li>* ರಸ್ತೆ ಅಗೆತದ ಅನುಮತಿ ನೀಡುವ ಕಡತಗಳ ಹಾಗೂ ವಹಿಗಳ ನಿರ್ವಹಣೆ.</li> </ul>
	ಕೆಲಸ ಪರಿವೀಕ್ಷಕರು	ವಾರ್ಡ್ ಪರಿವೀಕ್ಷಕೆ	<ul style="list-style-type: none"> <li>* ಕೆಲಸ ಪರಿವೀಕ್ಷಕರು ವಾರ್ಡ್‌ನ ಗ್ಯಾಂಗೋಮನ್‌ಗಳೊಂದಿಗೆ ಅವರುಗಳಿಗೆ ಸಂಬಂಧಿಸಿದ ವಾರ್ಡ್‌ಗಳ ರಸ್ತೆಗಳ ದುರಸ್ಥಿಕರಣ ಮತ್ತು ನಿರ್ವಹಣೆ ಬಗ್ಗೆ ಜವಾಬ್ದಾರರಾಗಿರುತ್ತಾರೆ.</li> <li>* ವಾರ್ಡ್‌ನ ಸಹಾಯಕ/ಕಿರಿಯ ಅಭಿಯಂತರರುಗಳು ಸೂಚಿಸುವ ಆಯಾ ದಿನದ ಕೆಲಸ ಕಾರ್ಯಗಳನ್ನು ಗ್ಯಾಂಗೋಮನ್‌ಗಳ ಮುಖಾಂತರ ಮಾಡಿಸುವುದು.</li> <li>* ಅನಧಿಕೃತ ಹಾಗೂ ನೆಕ್ಕಿಗೆ ವ್ಯತೀರಿಕ್ತವಾಗಿ ನಿರ್ಮಾಣಗೊಳ್ಳುತ್ತಿರುವ ಕಟ್ಟಡಗಳ ಬಗ್ಗೆ ಸಹಾಯಕ/ಕಿರಿಯ ಅಭಿಯಂತರುಗಳ ಗಮನಕ್ಕೆ ತರುವುದು ಹಾಗೂ ಅವರ ಆದೇಶದಂತೆ ಕ್ರಮ ಶ್ರೇಣಿಗಳನ್ನು ಮಾಡುವುದು.</li> <li>* ಕಾಮಗಾರ ಕೆಲಸಗಳ ವಹಿಗಳ ನಿರ್ವಹಣೆ ಬಗ್ಗೆ ಸಹಾಯಕ/ಕಿರಿಯ ಅಭಿಯಂತರರಿಗೆ ಸಹಕಾರ ನೀಡುವುದು.</li> </ul>
	ಬೆರಳಜ್ಞಾರರು		<ul style="list-style-type: none"> <li>* ತಮಗೆ ವಹಿಸಿದ ಬೆರಳಜ್ಞನ ಕೆಲಸವನ್ನು ತ್ವರಿತವಾಗಿ ತಪ್ಪಿಲ್ಲದೆ, ಅಷ್ಟುಕಂಬಿಗೆ ಬೆರಳಜ್ಞ ಮಾಡುವುದು</li> <li>* ಬೆರಳಜ್ಞಾರರು ಬೆರಳಜ್ಞ ಮಾಡಿದ ಶುದ್ಧ ಪ್ರತಿಗಳ ಎಡಭಾಗದಲ್ಲಿ ಅವರುಗಳ ಸಹಿ ಹಾಗೂ ದಿನಾಂಕವನ್ನು ನಮೂದಿಸುವುದು.</li> <li>* ದಿನಂಪ್ರತಿ ಬೆರಳಜ್ಞ ಮಾಡಿದ ವಿವರಗಳ ಬಗ್ಗೆ ವಹಿಯ ನಿರ್ವಹಣೆ ಮಾಡುವುದು</li> </ul>
	ನಾಲ್ಕನೇ ದಜ್ರೆ ನೋಕರರು	ಕಬೇರಿ ಕಾರ್ಯಗಳ ನಿರ್ವಹಣೆ	<ul style="list-style-type: none"> <li>* ಇವರುಗಳ ಕಬೇರಿಯ ಮುಖ್ಯಸ್ಥರು ನಿರ್ದೇಶಿಸುವ ಕೆಲಸ ಕಾರ್ಯಗಳನ್ನು ಯಾವುದೇ ದೂರು ಬರದಂತೆ ನಿರ್ವಹಿಸುವುದು.</li> <li>* ಕಬೇರಿ ಸ್ವಜ್ಞತೆ ಹಾಗೂ ಕಬೇರಿ ವೇಳೆಯಲ್ಲಿ ಸಾಮಗ್ರಿಗಳೇ ಧಕ್ಕೆಯಾಗಂತೆ ನೋಡಿಕೊಳ್ಳುವುದು.</li> </ul>
	ಚಾಲಕರು	ವಾಹನ ಚಾಲನೆ	<ul style="list-style-type: none"> <li>* ಅವರಿಗೆ ನೀಡಿರುವ ವಾಹನಗಳನ್ನು ಸುರಕ್ಷಿತವಾಗಿ ಚಾಲನೆ ಮಾಡುವುದು ಹಾಗೂ ವಾಹನದ ವಿಮಾ ಪಾಲಿಸಿ ನೋಡಿಕೊಳ್ಳುವುದು</li> <li>* ತುತ್ತ ಕೆಲಸವಿದ್ದಾಗ ಸೂಚಿಸುವ ಕೆಲಸ ಕಾರ್ಯಗಳ ನಿರ್ವಹಣೆ.</li> <li>* ಲಾಗ್ ಮಸಕ ನಿರ್ವಹಿಸುವುದು ಮತ್ತು ದಿನನಿತ್ಯದ ತಮ್ಮ ಕೆಲಸ ಕಾರ್ಯಗಳನ್ನು ನಮೂದಿಸುವುದು.</li> </ul>
	ಗ್ಯಾಂಗೋಮನ್‌ಗಳು	ವಾರ್ಡ್ ಕೆಲಸ ನಿರ್ವಹಣೆ	<ul style="list-style-type: none"> <li>* ರಸ್ತೆಗಳ ಹಳ್ಳಿಗಳು, ಗುಂಡಿಗಳನ್ನು ಮಾಡುವುದು.</li> <li>* ಮುಟ್ಟಾತೆನ ಕಲ್ಲುಚಪ್ಪಡಿಗಳನ್ನು ಸುಧಿತಿಯಲ್ಲಿಡುವುದು ಹಾಗೂ ಪಾದಚಾರಿ ಮಾರ್ಗದ ತೋಳು ಚರಂಡಿಗಳನ್ನು ಸ್ವಚ್ಛಗೊಳಿಸುವುದು.</li> <li>* ಪಾಲಿಕೆಯ ಜಾಗದಲ್ಲಿ ಒತ್ತುತ್ತಾರಿ ಮಾಡಲ್ಪಟ್ಟ ಕಟ್ಟಡದ ಭಾಗಗಳನ್ನು ತೆರವುಗೊಳಿಸುವುದು.</li> <li>* ಆರೋಗ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ನಿಗದಿಪಡಿಸುವ ಸ್ಥಳದಲ್ಲಿ ಸಾಮಾಹಿಕ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸುವುದು.</li> </ul>

### Section 4(1)(b)(iii)- Procedure followed in decision-making process

<b>Activity</b>	<b>Description</b>	<b>Decision-making process/time limit for taking decision/ channels of supervision and accountability</b>	<b>Designation of final decision authority</b>
AEE Mathikere	ಮೇಲ್ಕೆಜಾರಣೆ ಮತ್ತು ಜವಾಬ್ದಾರಿಗಳನ್ನು ಒಳಗೊಂಡಂತೆ ತೀರ್ಮಾನ ಕೈಗೊಳ್ಳುವಲ್ಲಿ ಅನುಸರಿಸುವ ಕ್ರಮಗಳು:	<p>ಸಾರ್ವಜನಿಕರಿಂದ ನೀರು, ಒಳಚರಂಡಿ, ವಿದ್ಯುತ್ ಸಂಪರ್ಕಕ್ಕಾಗಿ ರಸ್ತೆ ಅಗೆತದ ಅನುಮತಿಯ ಅರ್ಜಿಗಳನ್ನು ಸಂಬಂಧಪಟ್ಟ ವಾರ್ಡನ ಇಂಜಿನಿಯರುಗಳಿಗೆ ಕಳುಹಿಸಿ ಅವರಿಂದ ವರದಿ ಬಂದ ಹೂಡಲೇ ಕಡತಕ್ಕೆ ಅನುಮೋದನೆ ನೀಡಿ ಶುಲ್ಕವನ್ನು ಪಾವತಿಸಿಕೊಂಡು ರಸ್ತೆ ಅಗೆತದ ಅನುಮತಿ ಪತ್ರಗಳನ್ನು ನೀಡುವುದು.</p> <p>ಅನಧಿಕೃತ ಹಾಗೂ ನಕ್ಷೆಗೆ ವ್ಯತಿರಿಕ್ತವಾಗಿ ನಿರ್ಮಾಣಗೊಂಡಿರುವ ಕಟ್ಟಡಗಳ ವಿರುದ್ಧ ಬಂದಂತಹ ದೂರುಗಳನ್ನು ಸಂಬಂಧಪಟ್ಟ ಇಂಜಿನಿಯರುಗಳಿಗೆ ನೀಡಿ ಕೆ.ಎಂ.ಸಿ ಕಾಯ್ದೆ ಪ್ರಕಾರ ಕಾನೂನು ಕ್ರಮ ಕೈಗೊಳ್ಳುವುದು. ಸಾರ್ವಜನಿಕರ ಕುಂಡುಕೊರತೆಗಳ ದೂರುಗಳನ್ನು ಸ್ವೀಕರಿಸಿ ಏಲೇವಾರಿ ಮಾಡುವುದು.</p>	ಕಾರ್ಯನಿರ್ವಾಹಕ ಅಭಿಯಂತರರು (ಮಲ್ಲೇಶ್ವರಂ)

### Section 4(1)(b)(iv)- Norms set for the discharge of functions

<b>Sl.no</b>	<b>Function/service</b>	<b>Norms/standards of performance set</b>	<b>Time-frame</b>	<b>Reference document prescribing the norms (citizens charter, service charter, etc)</b>
1	ಕಾರ್ಯ ನಿರ್ವಹಿಸುವಲ್ಲಿ ಅನುಸರಿಸುವ ಮಾನವಂಡಗಳು	ಮಾನ್ಯ ಜಂಟಿ ಆಯುಕ್ತರು (ಪರ್ಷಿಸು), ಮುಖ್ಯ ಅಭಿಯಂತರರು (ಪರ್ಷಿಸು) ಹಾಗೂ ಕಾರ್ಯ ಪಾಲಕ ಅಭಿಯಂತರರು (ಮಲ್ಲೇಶ್ವರಂ) ರವರುಗಳು ಕಾಲಕಾಲಕ್ಕೆ ನೀಡುವ ಸೂಚನೆಗಳನ್ನು ಪಾಲಿಸಿ ಕ್ರಮವಹಿಸಲಾಗುವುದು.	ನಿಯಾಮಾನುಸಾರ	1976 ರ ಕೆ.ಎಂ.ಸಿ.ಕಾಯ್ದೆ ಅನ್ನಂತರ ಹಾಗೂ ಆಯ್ದಾ ಸಮಂಯಕ್ಕೆ ಆಯುಕ್ತರು ನೀಡುವ ಸೂಚನೆಯಂತೆ ಕಾರ್ಯ ನಿರ್ವಹಿಸಲಾಗುತ್ತದೆ.

### Section 4(1)(b)(v)- Norms set for the discharge of functions

<b>Sl.no</b>	<b>List of Acts, rules, regulations, instructions, manuals</b>	<b>List of Act, rules, etc</b>
1	ಅದರ ಕಾರ್ಯಗಳನ್ನು ನೇರವೇರಿಸುವದಕ್ಕಾಗಿ ಅದು ಹೊಂದಿರುವ ಅಥವಾ ಅದರ ನಿರ್ದಿಂತ್ರಾದಲ್ಲಿರುವ ಅಥವಾ ಅದರ ಉದ್ದೇಶಗಳು ಬಳಸುವ ನಿರ್ದಿಂದಿರುವ ಅನುಸಂಚಿಗಳು, ಕೈಪಡಿಗಳು ಮತ್ತು ದಾಖಲೆಗಳ ಬಗ್ಗೆ.	1976 ರ ಕೆ.ಎಂ.ಸಿ.ಕಾಯ್ದೆ ಅನ್ನಂತರ ಹಾಗೂ ಆಯ್ದಾ ಸಮಂಯಕ್ಕೆ ಆಯುಕ್ತರು ನೀಡುವ ಸೂಚನೆಯಂತೆ ಕಾರ್ಯ ನಿರ್ವಹಿಸಲಾಗುತ್ತದೆ.

### Section 4(1)(b)(vi) - Categories of documents held

Sl.no	Category of the document	Title of the document	Custodian of the document
1	<b>A</b>	1) ಸಂಬಳ ಬಟವಾಡೆ ಮುಸ್ತಕ್ 2) ಸಿಬ್ಬಂದಿಗಳ ಸೇವಾ ವಹಿಗಳು 3) ಅಡಿಕೊ ಪರಿಶೋಧನಾ ಮುಸ್ತಕ್ 4) ನಗದು ಬುಕ್, ಎಸ್.ಬಿ.ಆರ್. ರಿಜಿಸ್ಟ್ರೋ, ಎಲ್.ಆ.ರಿಜಿಸ್ಟ್ರೋ & ಷ್ಟೇಲ್ಸ್	ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಕಛೇರಿಯಲ್ಲಿ ಕಾರ್ಯನಿರ್ವಹಿಸುವ ಪ್ರಥಮ ದಜ್ರ ಸಹಾಯಕರು.
		5) ಅಳತೆ ಮುಸ್ತಕ್ 6) ರಸ್ತೆ ಹಿಸ್ಟರಿ ರಿಜಿಸ್ಟ್ರೋ,	ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಕಛೇರಿಯಲ್ಲಿ ಕಾರ್ಯನಿರ್ವಹಿಸುವ ಸಂಬಂದ ಪಟ್ಟಿ ಸಹಾಯಕ /ಕೆರಿಯ ಅಭಿಯಂತರರು
2	<b>B</b>	1) ಕಾಮಗಾರಿ ವಹಿಗಳು	ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಕಛೇರಿಯಲ್ಲಿ ಕಾರ್ಯನಿರ್ವಹಿಸುವ ಸಂಬಂದ ಪಟ್ಟಿ ಸಹಾಯಕ /ಕೆರಿಯ ಅಭಿಯಂತರರು
		2) ಹಾಜರಾತಿ ಮುಸ್ತಕ್ 3) ಎ.ಸಿ./ಎನ್.ಡಿ.ಸಿ ಬಿಲ್, ಡಿ.ಸಿ.ಬಿಲ್, ಮುಸ್ತಕ್ 4) ಹಿಂಬರಹ ಕಡತಗಳು 5) ಮೀಸಲೇನಿಯಸ್ ಕಡತಗಳು	ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಕಛೇರಿಯಲ್ಲಿ ಕಾರ್ಯನಿರ್ವಹಿಸುವ ಪ್ರಥಮ ದಜ್ರ ಸಹಾಯಕರು.
3	<b>C</b>	1) ಸಾಂದರ್ಭಿಕ ರಚನೆ & ಮಂಜೂರಾತಿ ಮುಸ್ತಕ್ 2) ತಡವಾಗಿ ಹಾಜರಾದ ಸೌಕರ್ಯ ಮಾಹಿತಿ ಮುಸ್ತಕ್ 3) ಜೆಲನವಲನ ಮುಸ್ತಕ್ 4) ಪ್ರೈಕ್ಯಾಟ್ / ರವಾನೆ ಮುಸ್ತಕ್ 5) ವಾರ್ಡ್‌ಕ ವೇತನ ಬಡ್ಟಿ ಮಂಜೂರಾತಿ ಮುಸ್ತಕ್ 6) ದೂರವಾಣಿ ಬಿಲ್ ಪಾವತಿ ಮುಸ್ತಕ್ 7) ವಿದ್ಯುತ್‌ಬೈಕ್ ಬಿಲ್ ಪಾವತಿ ಮುಸ್ತಕ್ 8) ಮುಂಗಡ ವಹಿ 9) ರಸ್ತೆ ಅಗತದ ಕಡತಗಳು	ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಕಛೇರಿಯಲ್ಲಿ ಕಾರ್ಯನಿರ್ವಹಿಸುವ ದ್ವಿತೀಯ ದಜ್ರ ಸಹಾಯಕರು.
4	<b>D</b>	1) ಮಾಹಿತಿ ಹಕ್ಕು ಕಾರ್ಯ ಕಡತಗಳು/	ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಕಛೇರಿಯಲ್ಲಿ ಕಾರ್ಯನಿರ್ವಹಿಸುವ ಪ್ರಥಮ ದಜ್ರ ಸಹಾಯಕರು.
		2)ನಗದು ದೃಢಿಕರಣ ಮುಸ್ತಕ್ 3) ಪಬ್ಲಿಕ್ ಕಂಪ್ಯೂಂಟ್ ರಿಜಿಸ್ಟ್ರೋ 4)ಸಾಂಧರ್ಭಿಕ ರಚನೆ ವಹಿ	ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಕಛೇರಿಯಲ್ಲಿ ಕಾರ್ಯನಿರ್ವಹಿಸುವ ದ್ವಿತೀಯ ದಜ್ರ ಸಹಾಯಕರು.

**Section 4(1)(b)(vii)- Arrangement for consultation with, or representation by the members of the public in relation to the formulation of policy or implementation thereof**

Sl.No.	Function /service	Arrangement for consultation with, or representation of public in relation with policy formulation	Arrangement for consultation with, or representation of public in relation with policy implementation
	ಅದರ ಕಾರ್ಯನೀತಿಯ ರಚನೆ ಅಥವಾ ಅದರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರೊಡನೆ ಸಮಾರ್ಥೋಚಿಸಲು ಅಥವಾ ಅವರ ಪ್ರಾಧ್ಯಾನತೆಯಂತೆ ಮಾಡಲು ಇರುವಂಥ ಓರ್ವೆಯೇ ವ್ಯವಸ್ಥೆಯ ವಿವರಗಳು	ಹೀಗೆ ಸೌರತೆಗಳ ಬಗ್ಗೆ ಸಾರ್ವಜನಿಕರಿಂದ ಬಂದ ದೂರುಗಳನ್ನು ಕಾಲಮಿತಿಯಲ್ಲಿ ವಿಶೇಷಾರ್ಥಿ ಮಾಡುವುದು	ಹೀಗೆ ಸೌರತೆಗಳ ಬಗ್ಗೆ ಸಾರ್ವಜನಿಕರಿಂದ ಬಂದ ದೂರುಗಳನ್ನು ಕಾಲಮಿತಿಯಲ್ಲಿ ವಿಶೇಷಾರ್ಥಿ ಮಾಡುವುದು

**Section 4(1)(b)(viii)- Boards, councils, committees and other bodies constituted as part of the public authority**

Name of board, council, committee etc	Composition	Powers and functions	Whether its meetings are open to the public /whether minutes of meetings accessible for public
Not Applicable	Not Applicable	Not Applicable	Not Applicable

**Section 4(1)(b)( ix)& Section 4(1)(b) (x)- Directory of officers/ employees and their monthly remuneration**

<b>Sl. no</b>	<b>Name of the officers/employee</b>	<b>Designation</b>	<b>Office address/ contact number/ e-mail ID</b>	<b>Monthly remuneration etc</b>	
1	ಶ್ರೀ. ವೈ.ಎಂ. ಮುನಿರಾಜು	ಸಹಾಯಕ ಕಾರ್ಯವಾಲಕ ಅಭಿಯಂತರರು,	ಸಹಾಯಕ ಕಾರ್ಯನಿರ್ವಾಹಕ ಅಭಿಯಂತರವರ ಕಳೇರಿ, ಮುತ್ತಿಕೆರೆ ಉಪವಿಭಾಗ, ನೇತಾಜಿ ವೃತ್ತಿ, ಮುತ್ತಿಕೆರೆ, ಬೆಂಗಳೂರು.	080-23602215	52894.00
2	ಶ್ರೀ.ಜ.ಎಲ್.ಕೆಶವ ಮೂರ್ತಿ	ಸಹಾಯಕ ಅಭಿಯಂತರರು	ಸಹಾಯಕ ಕಾರ್ಯನಿರ್ವಾಹಕ ಅಭಿಯಂತರವರ ಕಳೇರಿ, ಮುತ್ತಿಕೆರೆ ಉಪವಿಭಾಗ, ನೇತಾಜಿ ವೃತ್ತಿ, ಮುತ್ತಿಕೆರೆ, ಬೆಂಗಳೂರು.	080-23602215	26644.00
3	ಶ್ರೀ.ಎಂ.ಕೆ.ಹರಿಶ್	ಸಹಾಯಕ ಅಭಿಯಂತರರು	ಸಹಾಯಕ ಕಾರ್ಯನಿರ್ವಾಹಕ ಅಭಿಯಂತರವರ ಕಳೇರಿ, ಮುತ್ತಿಕೆರೆ ಉಪವಿಭಾಗ, ನೇತಾಜಿ ವೃತ್ತಿ, ಮುತ್ತಿಕೆರೆ, ಬೆಂಗಳೂರು.	080-23602215	30500.00
4	ಶ್ರೀ.ಬಿ.ಹೆಚ್.ಪರಶುರಾಮಪ್ಪ	ಕೆರಿಯ ಅಭಿಯಂತರರು	ಸಹಾಯಕ ಕಾರ್ಯನಿರ್ವಾಹಕ ಅಭಿಯಂತರವರ ಕಳೇರಿ, ಮುತ್ತಿಕೆರೆ ಉಪವಿಭಾಗ, ನೇತಾಜಿ ವೃತ್ತಿ, ಮುತ್ತಿಕೆರೆ, ಬೆಂಗಳೂರು.	080-23602215	23813.00
5	ಶ್ರೀ.ಎಸ್.ನಾಗೇಂದ್ರ	ಕೆಲಸ ಪರಿವೇಷಕರು	ಸಹಾಯಕ ಕಾರ್ಯನಿರ್ವಾಹಕ ಅಭಿಯಂತರವರ ಕಳೇರಿ, ಮುತ್ತಿಕೆರೆ ಉಪವಿಭಾಗ, ನೇತಾಜಿ ವೃತ್ತಿ, ಮುತ್ತಿಕೆರೆ, ಬೆಂಗಳೂರು.	080-23602215	17514.00
6	ಶ್ರೀ.ಎಸ್.ಹೊಂಟೆಗೌಡ	ಪ್ರಥಮ ದಜ್ರ್ ಸಹಾಯಕರು	ಸಹಾಯಕ ಕಾರ್ಯನಿರ್ವಾಹಕ ಅಭಿಯಂತರವರ ಕಳೇರಿ, ಮುತ್ತಿಕೆರೆ ಉಪವಿಭಾಗ, ನೇತಾಜಿ ವೃತ್ತಿ, ಮುತ್ತಿಕೆರೆ, ಬೆಂಗಳೂರು.	080-23602215	20700.00
7	ಶ್ರೀ. ಟಿ.ಶ್ರೀನಿವಾಸ	ಜವಾನ	ಸಹಾಯಕ ಕಾರ್ಯನಿರ್ವಾಹಕ ಅಭಿಯಂತರವರ ಕಳೇರಿ, ಮುತ್ತಿಕೆರೆ ಉಪವಿಭಾಗ, ನೇತಾಜಿ ವೃತ್ತಿ, ಮುತ್ತಿಕೆರೆ, ಬೆಂಗಳೂರು.	080-23602215	13200.00
8	ಶ್ರೀ. ಬಿ.ಪಿ. ರವಿ	ಜವಾನ	ಸಹಾಯಕ ಕಾರ್ಯನಿರ್ವಾಹಕ ಅಭಿಯಂತರವರ ಕಳೇರಿ, ಮುತ್ತಿಕೆರೆ ಉಪವಿಭಾಗ, ನೇತಾಜಿ ವೃತ್ತಿ, ಮುತ್ತಿಕೆರೆ, ಬೆಂಗಳೂರು.	080-23602215	10200.00
9	ಎನ್.ವೆಂಕಟೇಶ್	ಕ್ಲೇನರ್	ಸಹಾಯಕ ಕಾರ್ಯನಿರ್ವಾಹಕ ಅಭಿಯಂತರವರ ಕಳೇರಿ, ಮುತ್ತಿಕೆರೆ ಉಪವಿಭಾಗ, ನೇತಾಜಿ ವೃತ್ತಿ, ಮುತ್ತಿಕೆರೆ, ಬೆಂಗಳೂರು.	080-23602215	11513.00
10	ಮಾಯಣ್ಣ	ಗ್ಯಾಂಗ್ ಮ್ಯಾನ್‌ಗಳು	ಸಹಾಯಕ ಕಾರ್ಯನಿರ್ವಾಹಕ ಅಭಿಯಂತರವರ ಕಳೇರಿ, ಮುತ್ತಿಕೆರೆ ಉಪವಿಭಾಗ, ನೇತಾಜಿ ವೃತ್ತಿ, ಮುತ್ತಿಕೆರೆ, ಬೆಂಗಳೂರು.	080-23602215	15600.00
11	ಪಾಪರ್ಡಿ	ಗ್ಯಾಂಗ್ ಮ್ಯಾನ್‌ಗಳು	ಸಹಾಯಕ ಕಾರ್ಯನಿರ್ವಾಹಕ ಅಭಿಯಂತರವರ ಕಳೇರಿ, ಮುತ್ತಿಕೆರೆ ಉಪವಿಭಾಗ, ನೇತಾಜಿ ವೃತ್ತಿ, ಮುತ್ತಿಕೆರೆ, ಬೆಂಗಳೂರು.	080-23602215	17100.00
12	ಪದ್ಮನಾಭ	ಗ್ಯಾಂಗ್ ಮ್ಯಾನ್‌ಗಳು	ಸಹಾಯಕ ಕಾರ್ಯನಿರ್ವಾಹಕ ಅಭಿಯಂತರವರ ಕಳೇರಿ, ಮುತ್ತಿಕೆರೆ ಉಪವಿಭಾಗ, ನೇತಾಜಿ ವೃತ್ತಿ, ಮುತ್ತಿಕೆರೆ, ಬೆಂಗಳೂರು.	080-23602215	10388.00
13	ಗಂಗಡೊಡ್ಡಯ್ಯ	ಗ್ಯಾಂಗ್ ಮ್ಯಾನ್‌ಗಳು	ಸಹಾಯಕ ಕಾರ್ಯನಿರ್ವಾಹಕ ಅಭಿಯಂತರವರ ಕಳೇರಿ, ಮುತ್ತಿಕೆರೆ ಉಪವಿಭಾಗ, ನೇತಾಜಿ ವೃತ್ತಿ, ಮುತ್ತಿಕೆರೆ, ಬೆಂಗಳೂರು.	080-23602215	15975.00
14	ಎಸ್.ರಾಮಯ್ಯ	ಗ್ಯಾಂಗ್ ಮ್ಯಾನ್‌ಗಳು	ಸಹಾಯಕ ಕಾರ್ಯನಿರ್ವಾಹಕ ಅಭಿಯಂತರವರ ಕಳೇರಿ, ಮುತ್ತಿಕೆರೆ ಉಪವಿಭಾಗ, ನೇತಾಜಿ ವೃತ್ತಿ, ಮುತ್ತಿಕೆರೆ, ಬೆಂಗಳೂರು.	080-23602215	12638.00
15	ಎ.ತಂಗರಾಜ್	ಗ್ಯಾಂಗ್ ಮ್ಯಾನ್‌ಗಳು	ಸಹಾಯಕ ಕಾರ್ಯನಿರ್ವಾಹಕ ಅಭಿಯಂತರವರ ಕಳೇರಿ, ಮುತ್ತಿಕೆರೆ ಉಪವಿಭಾಗ, ನೇತಾಜಿ ವೃತ್ತಿ, ಮುತ್ತಿಕೆರೆ, ಬೆಂಗಳೂರು.	080-23602215	13482.00

16	ರಾಮೇಶ್	ಗ್ಯಾಂಗೋಮ್ಯಾನ್‌ಗಳು	ಸಹಾಯಕ ಕಾರ್ಯನಿರ್ವಹಕ ಅಭಿಯಂತರವರ ಕಛೇರಿ, ಮತ್ತಿಕರೆ ಉಪವಿಭಾಗ, ನೇತಾಜಿ ವೃತ್ತಿ ಮತ್ತಿಕರೆ, ಬೆಂಗಳೂರು.	080-23602215	6500.00
17	ಶಶಿಕುಮಾರ್	ಗ್ಯಾಂಗೋಮ್ಯಾನ್‌ಗಳು	ಸಹಾಯಕ ಕಾರ್ಯನಿರ್ವಹಕ ಅಭಿಯಂತರವರ ಕಛೇರಿ, ಮತ್ತಿಕರೆ ಉಪವಿಭಾಗ, ನೇತಾಜಿ ವೃತ್ತಿ ಮತ್ತಿಕರೆ, ಬೆಂಗಳೂರು.	080-23602215	10575.00

#### Section 4(1)(b)(xi )-Budget allocated to each agency including plans, etc

Agency	Plan/ Programme/ scheme/project/ activity/purpose for which budget is allotted	Proposed expenditure as on last year	Expected outcomes	Report of disbursements made or where such details are available (website, reports, notice board)
Not applicable	Not applicable	Not applicable	Not applicable	Not applicable

#### Section 4(1)(b)(xii )-Manner of execution of subsidy programmes

##### a. Information on the nature of subsidy, eligibility criteria for accessing subsidy and designation of officer competent to grant subsidy under various programmes / schemes

Sl.No.	Name of programme/activity	Nature/scale of subsidy	Eligibility criteria for grant of subsidy	Designation of officer for grant of subsidy
1	Not applicable	Not applicable	Not applicable	Not applicable

##### b. Describe the manner of execution of the subsidy programme

Sl.No.	Name of programme/activity	Application procedure	Sanction procedure	Disbursement procedure
1	Not applicable	Not applicable	Not applicable	Not applicable

#### Section 4(1)(b)(xiii)- particulars of recipients of concessions, permits or authorizations granted by the public authority

Sl.No.	Name and address of recipient institutions	Nature/quantum of benefit granted	Date of grant	Name & designation of granting authority
1	Not applicable	Not applicable	Not applicable	Not applicable

#### Section 4(1)(b)(xiv )- information available in electronic forms

Sl.No.	Electronic data	Description (site address/location where available etc)	Contents or title	Designation and address of the custodian of information (held by whom)
1	BBMP Website	www.bbmp.gov.in	ಕಾರ್ಮಗಾರಿ ಇಲಾಖೆಗೆ ಸಂಬಂಧಿಸಿದ ಸಾಮಾನ್ಯ ಮಾಹಿತಿಗಳನ್ನು ನಗರ ಪಾಲಿಕೆಯ ವರ್ಷ ಸ್ವೀಕಾರ್ಯ ಅಂತರಾಳ ಅಳವಡಿಸಲಾಗಿದೆ.	ಮಾಹಿತಿ ತಂತ್ರಜ್ಞಾನ ಸಲಹಾಗಾರ ಕೇಂದ್ರ ಕಛೇರಿ

#### Section 4(1)(b)(xv )- particulars of facilities available to citizens for obtaining information

Facility	Description (location of facility/name etc)	Details of information available
Not applicable	Not applicable	Not applicable

**Section 4(1)(b)(xvi )- Names, designations and other particulars of public information officers**

**a. Public information officer(PIO)**

Sl.No.	Name of the office /administrative unit	Name & designation of PIO	Office tel.no Residence tel.no Fax	E-mail
1	AEE (MAthikere) Sub-division, Nethaji Circle, Mathikere, Bangalore, BBMP	Y.M.Muniraju, Asst. Exe.Engineer	080-23602215	<a href="mailto:aeemathikere@gmail.com">aeemathikere@gmail.com</a>

**b. Asst. public information officer**

Sl.No.	Name of the office /administrative unit	Name & designation of PIO	Office tel.no Residence tel.no Fax	E-mail
1	Assistant Engineer, Ward No.35	Sri. G.L. Keshavamurthy		<a href="mailto:aeemathikere@gmail.com">aeemathikere@gmail.com</a>
2	Assistant Engineer, Ward No.36	Sri.M.K.Harish		
3	Junior Engineer, Ward No.45	Sri. Parshuramappa		

**C. Appellate authority**

Sl.No.	Name of the office /administrative unit	Name & designation of appellate authority	Office tel.no Residence tel.no Fax	E-mail
1	EE(Malleshwaram)	B.G. Praksh Kumar Executive Engineer	080-22975610	<a href="mailto:eemalleshwaram@gmail.com">eemalleshwaram@gmail.com</a>

**Section 4(1)(b)(xvii )- Any other useful information/ information frequently asked by the public  
bbmp.gov.in**

Sd/-  
**Assistant Executive Engineer,  
Mathikere Sub-division,  
Bruhath Bangalore Mahanagara Palike.**